



International Journal of Kannada Research

www.kannadajournal.com

ISSN: 2454-5813
 IJSR 2015; 1(1): 11-13
 © 2015 IJKS
www.kannadajournal.com
 Received: 22-06-2015
 Accepted: 24-07-2015

Nagendra Masuti
 M.A., Ph.D., Associate professor
 of Kannada Literature &
 Research Guide Smt. Veeramma
 Gangasiri Women's Degree
 College Gulbarga - 585 102

ಹಳಗನ್ನಡ ಭಾಷೆಯ ಸ್ವರೂಪ

Dr. Nagendra Masuti

ಹನ್ನಡ ನಾಡಿತ್ಯ ಪರಂಪರೆಯು ಬಹು ಪ್ರಾಚೀನವಾದುದು. ಇದರ ಮೂಲ ಉಜಗಳು ತ್ರಿ.ಶ.ದ ಆರಂಭಿಕಿಂದಲೇ ನೋಡಿಲಿಸುತ್ತೇವೆ. ಅದರೆ ನಮಗೆ ಸಿಕ್ಕಿರುವ ಆಕರ್ಷಣೀಯ ವೇದಳು ಕನ್ನಡ ಪ್ರಕಟನೀಳಭೂಪ್ರದು ಶಾಸನಗಳಲ್ಲಿ. ನಂತರ ವ್ಯಾಖ್ಯಾನ ರ್ಯಂಥ, ಶಾಸ್ತ್ರ ರ್ಯಂಥ, ಅಲಂಕಾರ ರ್ಯಂಥ, ಭಂಧೋಳರ್ಯಂಥ, ಒಂಪು ಕಾವ್ಯಗಳಲ್ಲಿ ಭಾಷೆ ಬೆಳೆಯುತ್ತದೆ.

ಹನ್ನಡ ಭಾಷೆಯನ್ನು ಸ್ವರೂಪ ಮತ್ತು ತಿರುವುದಳ ಆಧಾರದ ಮೇಲೆ ಕೆಳಕಂಡ ಲಿಂಗಿಯಲ್ಲಿ ವಿಭಾಗಿಸಿಲಬಹುದು:

- | | | |
|------------------------|---|-------------------------------------|
| ೦೧. ಪ್ರಾಚೀನ ಹನ್ನಡ ಭಾಷೆ | : | ತ್ರಿ.ಶ.ದ ಆರಂಭಿಕಿಂದ ೦೮ನೇ ಶತಮಾನದವರೆಗೆ |
| ೦೨. ಹಳಗನ್ನಡ ಭಾಷೆ | : | ೦೯ ಲಿಂಗ ಗಳನೇ ಶತಮಾನದವರೆಗೆ |
| ೦೩. ನಂಡಗನ್ನಡ ಭಾಷೆ | : | ೧೦ ಲಿಂಗ ಗಳನೇ ಶತಮಾನದವರೆಗೆ |
| ೦೪. ಹೊನಂಗನ್ನಡ ಭಾಷೆ | : | ೧೧ ನೇ ಶತಮಾನದಿಂದ ಹಂಡ್ಯಾದವರೆಗೆ |

ಹನ್ನಡ ನಾಡಿತ್ಯವು ವಿವಿಧ ಕಾಲ ಸಂದರ್ಭದಲ್ಲಿ, ಅಂದಂಬಿನ ಕಾಲದ ಭಾಷೆ-ಶೈಲಿಗಳನ್ನು ಮೈನೊಳಿಸಿಕೊಳ್ಳುತ್ತದೆ. ತನ್ನ ರೂಪ, ಸ್ವರೂಪ ಮೈದಾಳಿಸಿಕೊಂಡಿತು. ಪ್ರಾಚೀನ ಹನ್ನಡ ಭಾಷೆಯ ಕುಲಿತು ವಿವೇಚಿಸುವುದು ಕಷ್ಟ ಶಾಧ್ಯಾದ ಮಾತಾದರೂ, ಪ್ರಾಚೀನ ಮತ್ತು ಹಳಗನ್ನಡ ಭಾಷೆಯ ಸ್ವರೂಪದ ಒಂದು ಪಕ್ಷಿ ನೋಟ ನೋಡಬಹುದು. ಪ್ರಾಚೀನ ಹನ್ನಡದಲ್ಲಿ - ಹಳ್ಳಿ ಶಾಸನ, ಬಾದಾಮಿ ಶಾಸನಗಳು, ಹಳಗನ್ನಡದ ಕಾಲಾವಧಿಯಲ್ಲಿ - ಕಳಸದ ಶಾಸನ, ಬೆಳೆತೂಲಿನ ಶಾಸನ, ಶಾಸ್ತ್ರ ರ್ಯಂಥಗಳು ಹಾಗೂ ಮಹಾಕಾವ್ಯಗಳು ಅಂದಿನ ಭಾಷೆಯನ್ನು ಪ್ರತಿನಿಧಿಸುತ್ತವೆ. ಈಗ ಲಭ್ಯವಿರುವ ಮಾಹಿತಿಯಂತೆ ಕನ್ನಡದ ಪ್ರಾಚೀನ ಶಾಸನವೆಂದರೆ ತ್ರಿ.ಶ. ಇಂಗಿರ ಹಳ್ಳಿ ಶಾಸನ. ಈ ಶಾಸನವಿಂದ ಪ್ರಾರಂಭದೊಂಡು ಹಂನ್ನೊಂದನೆಯ ಶತಮಾನದ ಕೊನೆಯವರೆಗೆ ಕನ್ನಡ ಭಾಷೆಯ ಸ್ವರೂಪವನ್ನು ಹಿಂಡಿಸುವುದು ಈ ಲೇಖನದ ಸ್ವಾತಿ.

ಪ್ರಾಚೀನ ಕನ್ನಡದ ವಿವಿಧ ಶಾಸನಗಳನ್ನು ಅವಲೋಕಿಸಿದಾಗ ಪ್ರತಿಯಾದ ಭಾಷಿಕ ಸ್ವರೂಪ ಇಂತಿದೆ:

೦೧. ಇಂದುವಿನ ಸ್ಥಾನದಲ್ಲಿ ಅನುನಾಸಿಕರ್ತರ ಬಳಕೆ:

ಹಳ್ಳಿ ಶಾಸನದಲ್ಲಿ(ಹ.ಶಾ) ಶಾಂಕ, ನಾಡೇನ್ನಾಭಿಃಳರ್, ಸಳ್ಳಜ್ಞದರ್, ಕರುವ್ವಿಡಿ ಅಪರ್ತೈನ್ನಿ

ಒಂದನೇ ಮುಲಕೆಳೆಯ

ಬಾದಾಮಿ ಶಾಸನದಲ್ಲಿ(ಬಾ.ಶಾ.೦೧) ಪಣ್ಣಾಷಣಿ, ಧರಾಧರೇನ್ನ, ಮುಜೀಯಮ್ಮೊತೆಯೋಽಖನ್ನಿ

ಇನ್ನೊಂದು ಮುಲಕೆಳೆಯ

ಕಳಸದ ಶಾಸನದಲ್ಲಿ(ಕ.ಶಾ) ಪಣ್ಣಾಷಣಿ, ಧರಾಧರೇನ್ನ, ಮುಜೀಯಮ್ಮೊತೆಯೋಽಖನ್ನಿ

ಕಳಸದ ಶಾಸನದಲ್ಲಿ(ಕ.ಶಾ)

ಬಾದಾಮಿ ಶಾಸನದಲ್ಲಿ(ಬಾ.ಶಾ.೦೨) ಪರಸ್ನೇಜಸ್ಸಿನೋಽಖನ್ನಿ

ಮುದರನ್ನಿ, ನಸ್ಸಿಕ್ಕು

ಪಣ್ಣಾಷಣಿ, ಬರಸೋವದನ್ತಕನ, ರಿಜಿಷ್ಟ್ರಿ

ನಿನ್ನೆರೆಯನ್ನ, ಮಣ್ಣಲಾರ್ಗ

ಒಂದು ಪ್ರಯೋಗ:

ಹ.ಶಾ.

ಶ್ರೀಪರಿಷಂಗ

ಮಾಧುರ್ಯಂದೆ, ಬಂದು, ಸಿಂಧ, ನೆಮಗೆಂದು,

ವಿಪರೀತಂಗಹಿತಕ್ಷಣ್ಣ

ಬಾಂಗುಡಿ, ಕುಂಡಂಗಲೋಂದೊಂದಿ, ರಸಂಗಳಂ,

ದಾಂಗುಡಿ, ಕುಂಡಂಗಳೊಂದು

ಕೆಂಡತೂರು ಶಾಸನದಲ್ಲಿ(ಬೆಳ.ಶಾ) ಕೊಂಡಕೆ, ಕೊಂಡಮನೆ, ವಿಂದಾನನೆ, ಮಾಣಿದದೆ

ಈ ಪ್ರತ್ಯೀಯೆಯ ಹಳಗನ್ನಡದಲ್ಲಿ ಕೆಲವು ಕಡೆ ಮತ್ತು ನಂಡಗನ್ನಡದ ಭಾಷೆಯ ಕಾಲಾದಲ್ಲಿಯೂ

Correspondence
Nagendra Masuti
 M.A., Ph.D., Associate professor
 of Kannada Literature &
 Research Guide Smt. Veeramma
 Gangasiri Women's Degree
 College Gulbarga - 585 102

ಹೇಳಿರಿತವಾಗಿ ಕಾಣಬಹುದು.

ಪದ ಮಧ್ಯದಲ್ಲಿ ವರೀರಿಯ ವ್ಯಂಜನದ ಹಿಂದೆ ಬರುವ ಇಂದುವಿನ ಬದಲಾಗಿ, ಅದೇ ವರಗಡ ಅನುನಾಸಿಕವನ್ನು ಒಳಗೊಂಡಿರುತ್ತಿತ್ತು. ಈ, ಇಲ್ಲ - ಎತ್ತಿ ಪದಮಧ್ಯದಲ್ಲಿ ಒಳಗೊಂಡಿರುತ್ತಿತ್ತು. ಕ್ರಮೀಣ ಕಾಲಕಳೆದಂತೆ ಇಂದುವಿನ ಪ್ರವೇಶವಾಗಿತ್ತೇಡಿತು.

ಪದಾಂತ್ಯದಲ್ಲಿಯೂ ವಿವಿಧ ಶಾಸನಗಳಲ್ಲಿ ಬರುವ 'ನ್'ಕಾರ್/ಇಂದು 'ಅನ್' ಆಗಿ ಒಳಗೊಂಡಿರುತ್ತಿತ್ತು. ಕೆಲವು ಕಡೆ ವಿಸರ್ಗದ ಪ್ರಯೋಧವು ಸಂಸ್ಕೃತ ಭಾಷೆಯ ಪ್ರಭಾವದ ಪರಿಣಾಮವಾಗಿ ಒಳಗೊಂಡಿರುತ್ತಿತ್ತು.

'ಅಂ' ಒಳಕೆ:

ಹ.ಶಾ.	ಪಲ್ಲವರಂ, ಪಲ್ಮುತಿಳಂ, ಇವ್ವರಂ
ಒ.ಶಾ.೦೧	ಯಜ್ಞಾಂ
ಒ.ಶಾ.೦೨	ಮಾಧುಯಂ
ಕ.ಶಾ.	ದಜೀಂದ್ರಂ, ಪ್ರತಿಯಂ, ನೃಪರನಾಂ,
	ಘಾಲ್ಯಂ ಧಾತ್ರಂ, ನಾಗವಲ್ಯಂ
ಬೆಂ.ಶಾ.	ಮಾತೆಂ, ನಯದಿಂದಂ, ಚದೆಯಂ,
	ದರವಿಂದಂ, ಪಶುಧನಮುಂ

ವಿಸರ್ಗದ ಪ್ರಯೋಧ:

ಹ.ಶಾ. ರಚ್ಯುತಃ, ಸುದರ್ಶನಃ, ನಮಃ:
ಒ.ಶಾ. ಶ್ರುತಿವಿಧಾನತಃ, ಪಲ್ಮಭೇಷ್ಣರಃ, ಭುವಃ:
ಪದಾಂತ್ಯದಲ್ಲಿ ವ್ಯಂಜನಗಳ ಪ್ರಯೋಧ ಹಾಗೂ ಪದ ಮಧ್ಯದಲ್ಲಿ ವ್ಯಂಜನ ದ್ವಿತೀಯ ಬಾಹುಳ್ಯವನ್ನು ಕಾಣಬಹುದು.

ವ್ಯಂಜನಾಂತರಳು:

ಹ.ಶಾ.	ಕದಂಬಪನ್, ನಾಗೇನ್ನಾಭಿಂಭರ್, ಭಂತಹಪ್ಲೂರ್, ಕಳ್ಳೈನ್, ಮಹಾಪಾತಕನ್
ಒ.ಶಾ.೦೧	ದುರ್ಗಮೋಂತದ ಜೀಂಕರತಾ
ಒ.ಶಾ.೦೨	ವಜಂತನ್, ವಿಪರೀತನ್, ಹಿತಕ್ರಂ, ಮೇಂಜ್, ವಿಕಾರಮ್
ಕ.ಶಾ.	ನಾಷನದೋಳ್, ಸುಭಟತೇಯೋಳ್, ನೃಪನಾಂ, ಹಲಿಂಂಕಂದೋಳ್, ಮಣ್ಣಾರ್ಗಂದೋಳ್
ಬೆಂ.ಶಾ.	ನಡೆದಳ್, ಮಾಣ್, ಯಶೇದುಜಯಲ್

ವ್ಯಂಜನಾಂತರಳ ಬಾಹುಳ್ಯ:

ಹ.ಶಾ. ಭಂತಹರಪ್ಲೂರ್, ಪೋರಂಪ್ಲೋಂಟಂ, ಇವ್ವರಂ ದೋಂದ್ರಂಪ್ಲೋಂದೀಲಿದ, . . . ಎಂದಿಪ್ಲೋಂಶ್ರ, ಮಿದಲ್ವಿಂ, ಕಳ್ಳಂನೆನಲ್ ಪಾಳಕ್ಕೆಂಲರೋಳರೆ, ಎಸೆಂಪ್ಲೋಂಶ್ನಂ, ಬುರಿಂದಿಪ್ಲೋಂ

ಹ.ಶಾ. ಕಳ್ಳೈನ್ ಹಾಂತಿಪ್ಲೋಂ, ಪೋರಂಪ್ಲೋಂಟಂ, ಇವ್ವರಂ ದೋಂದ್ರಂಪ್ಲೋಂದೀಲಿದ, . . . ಎಂದಿಪ್ಲೋಂಶ್ರ, ಮಿದಲ್ವಿಂ, ಕಳ್ಳಂನೆನಲ್ ಪಾಳಕ್ಕೆಂಲರೋಳರೆ, ಎಸೆಂಪ್ಲೋಂಶ್ನಂ, ಬುರಿಂದಿಪ್ಲೋಂ

ತೀ.ಶ. ಆರಂಭದಿಂದ ಹಳಿಸುದನೆಯ ಶತಮಾನದವರೆಗೂ ವ್ಯಂಜನಾಂತರಳ ಪ್ರಯೋಧ ಹೇಳಿರಿತವಾಗಿ ಕಾಣಬಹುದು. ಅಲ್ಲದೆ ಹಲ್ಮಿಶಾಸನದಿಂದ ಹಳಿಸುದನೆಯ ವ್ಯಂಜನ ದ್ವಿತೀಯ ಬಾಹುಳ್ಯವನ್ನು ನಾಮನಿಸಬಹುದು.

೦೭. ಸಹಸ್ರ ವಿಭಕ್ತಿ ಪ್ರತ್ಯ್ಯಯ 'ಉಳ್ಳ' ಪ್ರಯೋಧ:

ಹ.ಶಾ. ನಾಡುಳ್ಳ, ಬಹುಶತಹವನಾಹವನುಳ್ಳ

ಸ್ತುತಿಂದ ಕನ್ನಡದಲ್ಲಿ ಪ್ರಯೋಧವಾಗುವ 'ಉಳ್ಳ' ಪ್ರತ್ಯ್ಯಯ ೧೦-೧೧ನೇ ಶತಮಾನದಲ್ಲಿ 'ಉಳ್ಳ' ಆಗಿ ಮಾಪಣಣಿಸುವುದು.

ತೀ.ಶ. ಬಾಯೋಳ್ಳ, ವೃತ್ತಿಯೋಳ್ಳ, ನಾಷನದೋಳ್ಳ, ಸುಭಟತೇಯೋಳ್ಳ, ಕಾಪವಿದ್ಯೋಳ್ಳ,

ಜಾಲದೋಳ್ಳ,

ಮಧ್ಯದೋಳ್ಳ,

ಮಂಜಲಿಯೋಳ್ಳ, ಹಲಿಂಂಕಂದೋಳ್ಳ,

ಮಂಡಳಾರ್ಗದೋಳ್ಳ, ಮಾಡುವರೋಳ್ಳ

೦೯. ಧಿಂಫಳತರಳ:

ಸ್ತುತಿಂದ ಕನ್ನಡದ ಅನೇಕ ವ್ಯಾಕರಣ ಪ್ರತಿಯಿ ಪ್ರತ್ಯ್ಯಯಂತರಳ ಸಂದರ್ಭದಲ್ಲಿ ಹೆಸರ್ಪಣರಕ್ತೆ ಬದಲಾಗಿ ಧಿಂಫಳಸ್ವರಳ ಪ್ರಯೋಧ ಕಂಡು ಬರುತ್ತದೆ.

- ವಿಭಿನ್ನ ವಿಭಕ್ತಿ ಪ್ರತ್ಯ್ಯಯದಲ್ಲಿ ಧಿಂಫಳ ಪ್ರಯೋಧ - ಹ.ಶಾ. ಅದಾನ
- ಹೆಚ್ಚಿನ ವಿಭಕ್ತಿ ಪ್ರತ್ಯ್ಯಯದಲ್ಲಿ ಧಿಂಫಳ ಪ್ರಯೋಧ - ಹ.ಶಾ. ಕಲಬೋರನಾ, ಪಶುಪತಿಯಾ, ದೇಶದಾ, ಪೆತ್ತೆಜಿಯನಾ, ನಾಮಧೇಯನಾ, ಸರಕ್ಕಳಭಂಗಲಿಯಾ ಸೃಪರನಾಂ
- ತೀಯಾ ಪ್ರತ್ಯ್ಯಯದಲ್ಲಿ ಧಿಂಫಳ ಪ್ರಯೋಧ - ಹ.ಶಾ. ಕೊಣಾರ್, ವಿಷಾರ್

೧೦. ಧ್ವನಿ ಬದಲಾವಣೆ:

- 'ಇ'ಕಾರದ ಸ್ಥಾನದಲ್ಲಿ 'ಎ'ಕಾರದ ಪ್ರಯೋಧ ಕಾದೆಲಿದು
- 'ಅ'ಕಾರದ ಸ್ಥಾನದಲ್ಲಿ ಒ/ಒ ಕಾರಗಳ ಒಳಕೆ ಕಳ್ಳೈನ್ ಕಳ್ಳೈನದ್ವಾಮಭಲಿತೋನ್
- 'ಬ'ಕಾರದ ಸ್ಥಾನದಲ್ಲಿ 'ಬ'ಕಾರದ ಪ್ರಯೋಧ ವಿಷಾರ್
- 'ಪ'ಕಾರವು 'ಪ'ಕಾರವಾಗಿಯೂ, 'ಹ'ಕಾರವಾಗಿಯೂ ಕೆಲವು ಕಡೆ 'ವ'ಕಾರವಾಗಿಯೂ ಒಳಗೊಂಡಿರುತ್ತಿರುವುದು.
- ಹ.ಶಾ. ಪಲ್ಮುತಿಗೆ
- ಕ.ಶಾ. ಪಣ್ಣೈಲೆಯಂ
- ಬೆಂ.ಶಾ. ಮೋನ್, ಮೊಕ್ಕು, ವೋದಳ್

ಇಂತಹ ಹಲವಾರು ಮಹಡ್ವದ ಭಾಷಿಕ ಸ್ವೇಶಿಷ್ಟ್ಯಾಗಳನ್ನು ಹಳಗೊಂಡ ಭಾಷೆ ಹೊಂದಿದೆ. ಅಲ್ಲದೆ ಕವಿರಾಜಮಾರ್ಗಕಾರನು ನಿತ್ಯ ಬದಲಾಗುವ ಕನ್ನಡ ಭಾಷೆಯನ್ನು ಪ್ರಯೋಧವನ್ನು ಅಲ್ಲಿರುವ ನಮಸ್ಯೇಗಳ ಕುಲಿತು ವೋದಲ ಪ್ರಕರಣದ ಇಂದೆ ಪದ್ಯದಲ್ಲಿ ಹೀಗೆ ಹೇಳಿದ್ದಾನೆ:

ದೋಂಂ ಇನಿತೆಂದು ಬರೆದು ಉದ್ದಾ

ಭಾವಿಲಿ ತಲಿಸೆಂದು ಕನ್ನಡಂಗಳೋಳ್ಳ ಎಂದು

ವಾಸುದಿಯಂ ಅರಿಯಲಾರದೆ

ಬೆಂಸರುಗುಂ, ದೇಶಿಬೇರವೆಲರಮುದಲಿ

(ಶ್ರೀವಿಜಯ ಕೃತ ಕವಿರಾಜಮಾರ್ಗಂ - ಸಂ: ಎಂ.ವಿ.ಲಿತಾರಾಮಯ್)

ಈ ಉತ್ತಿಯಲ್ಲಿ ಆಡುಮಾತು ಮತ್ತು ಗ್ರಾಂಥಿಕ ಎಂಬ ರೂಪಗಳು ಭಾಷೆಗೆ ಇದ್ದಾಗಿ, ಅಲ್ಲದೆ ಅಪಭ್ರಂಶ ಪದಗಳು ತಲೆಯಿತ್ತಿರುವ ಅಂಶವನ್ನು ಹೇಳಿ, ನಾವಿರ ನಾಲಗೆಯಿಂಳ್ಳ ಅದಿಶೇಷನು ತೂಡಾ ದೋಂಷಂಗಳನ್ನು ಹೇಳಲಿಕ್ಕೆ ಬೆಂಸಲಿಸುವನು ಎಂದಿದ್ದಾನೆ ಶ್ರೀವಿಜಯ. ಈತನೆ ಕಾಲಕ್ಷಾಗಳಲ್ಲಿ ಕನ್ನಡ ಸಾಹಿತ್ಯ ಮತ್ತು ಭಾಷೆಯು ಒಂದು ನೆಲೆ ಕಂಡುಕೊಳ್ಳುವ ಕಾಲ. ಕವಿರಾಜಮಾರ್ಗಕಾರ ಹೇಳುವ ದೃಷ್ಟಿ-ಉತ್ತರದ ಮಾರ್ಗದಳು, ದೇಶಿ - ಮಾರ್ಗ ಎನ್ನುವಂತಹ ಅಂಶಗಳು, ಪ್ರಾದೇಶಿಕ ಭಾಷೆಯನ್ನು ಅಡು-ಗ್ರಂಥಾನ್ ಭಾಷೆಗಳ ಪರಿಚಯ ನೀಡುತ್ತದೆ.

ప్రాణిన కన్నడదళ్ల - వాయువ్యాన ర్యంథ, శాస్త్ర ర్యంథ, అలంకార ర్యంథ, భండోఎ ర్యంథ హాదూ జంము కావ్య, దద్య కథిగళన్న అనులక్షిందాగ, ఈ మోదలే కన్నడ నాటిక్యుద స్టోకాయిడ హేరచ్చవానిక్తేంబుదన్న తిఱయుత్తదె. అనీలక ర్యంథగళు నముగ బుందిగూ లభ్యవిరద కారణ అవుగళ పరిజేయ ఆగుత్తిల్ల. ఆదరే నాటిక్యే మత్తు భాషి సమ్మదియన్న పడేనిద్దను ఎంబుదన్న లభ్య ర్యంథగాఁకు నముక్కిసుత్తవే.

ಹಳೆಗನ್ನಡ ನಾಡಿಕ್ಕೆವು ಪಂಪನಿಂದ ತೆರೆದುಕೊಳ್ಳುತ್ತದೆ. ಈ ಸಂದರ್ಭದಲ್ಲಿ ಚೆಂಪು ನಾಡಿಕ್ಕೆ ಜೀನತ್ಯವನ್ನು ಪಡೆಯುತ್ತದೆ. ಪಂಕಿತಲಿಂದ, ಪಂಡಿತಲಿಗಾಗಿ ನಿರ್ವಿಶಕ್ತವಾದ ರಾಜನಮ್ಮುವಿ ನಾಡಿಕ್ಕೆ ಎನಿಸಿಕೊಳ್ಳುತ್ತದೆ. ಒಂದು ಕಡೆಗೆ ಧಾರ್ಮಿಕ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನವಾದರೆ, ಇನ್ನೊಳ್ಳುಂದರೆ ಭಾಷೆ ಬದಲಾವಣೆಯ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಮುಖ್ಯವಾಗಿತ್ತು. ಹಳೆಗನ್ನಡ ನಾಡಿಕ್ಕೆದ ಮೇಲೆ ಸಂಸ್ಕೃತ ಭಾಷೆಯ ಪ್ರಭಾವ ದಾಢವಾಗಿರುವುದನ್ನು ರಕ್ಷಿತಯರಲ್ಲ ಹಾಗೂ ಉಳಿದವರಳಿಯೂ ಕಾಣಬಹುದು. ಅದರೆ, ಸಂಸ್ಕೃತಮಯವಿಲ್ಲವಿರುವುದು ಗಮನಿಸಬೇಕು. ಭಾವ ದೇಸಿಯತ್ಯಂದ, ಭಾಷೆ ಮಾರ್ಗದಿಂದ ಕೂಡಿರುವ ಸಂದರ್ಭವೆಂದು ಹೇಳಬಹುದು. ಜ್ಯೇಂದ್ರಿಯಲಿಂದ ಸ್ವಾಷಿಯಾದ ಲೌಕಿಕ, ಆಗುಂಬಿಕ ಕೃತಿಗಳು ವಿರೆ-ರೌತ್ರ, ಅಧ್ಯಾತ್ಮಾಂತ ರಸನಾಂಗದ ತುಂಬ ಹುಟ್ಟುತ್ತವೆ. ಪ್ರೌಢ ಕಾವ್ಯಗಳ ಸರಣಿಯಲ್ಲಿ ನಯನೆನಿಂದ ಧರ್ಮಾನ್ವಯತ್ವ, ದುರ್ಗಸಿಂಹನಿಂದ ಪಂಚತಂತ್ರ ಕೃತಿಗಳು, ಕರ್ತೆಯಲಿಂದ ಕೂಡಿ ಗದ್ಯದಲ್ಲಿ ಇರುವುದನ್ನು ಗಮನಿಸಬೇಕು. ಪ್ರೌಢ ಕಾವ್ಯಗಳಿಗೆ ತಕ್ಷದಾದ ಪ್ರೌಢ, ದಂಭಿರ ಭಾಷೆಯ ಬಳಕೆಯ ಜೋತೆಗೆ ಶ್ರೀನಾಮಾನ್ಯನ ಇಳಿಂದ ಒಮ್ಮೆವ ಗದ್ಯ ಭಾಷೆಯನ್ನು ಕಥಿಂಬಿಲ್ಲ ಬಳಸಲಾಯಿತು.

ಪಂಪನು ತನ್ನ ಕಾವ್ಯದ ಕುಲಿತು, ಜೊತೆಗೆ ಭಾಷೆಯ ಪ್ರಯೋಗದ ಕುಲಿತು ಅಶ್ವನ್-೧೦, ೧೦ನೇ ಪದ್ಯದಲ್ಲಿ ಹೀಗೆ ಹೇಳುವುದುಂಟು:

ବନ୍ଦ ପୌନତେମ୍ପୁଡାରି ମୃଦୁ ବଂଧଦୋଳେଖିଲମ୍ବନୁମ୍ବନୀଙ୍କି ଦେଇଲିଯେତ୍ରା
ମୁଗୁପୁଦୁ ଶେଷ୍ଟେ ମାର୍ଗଦୋଳିତ ତକ୍ଷଦୁ ତକ୍ଷଦେଇ କାହେବିଧିପେଣ୍ଠା॥
ମୃଗୁମେଳମାପୁ କେଂଦ୍ରତ ମୂଳିନ ଜିହେଜ୍ଞାତୁଳ୍ୟ ବିଲ୍ଲ ତୁଠି
ଜାନିନେ ତୁମଙ୍କ କୋରିଲେଯେ ବର୍ଣ୍ଣନେ ସୁନ୍ଦିଯେଶିଲମ୍ପନ୍ଵନ୍ତେପୋଲା॥

(ಪಂಪ ಮಹಾಕವಿ ವಿರಚಿತ ಪಂಪಭಾರತಂ - ದೀರ್ಘಾನುವಾದ:
ಎನ್.ಅನಂತರಂಗಾಚಾರ್)

ఖల్ల హేఱవ దేసి మాగడ నమన్నయ ఒందు కడయాదరే, పాండిత్య మట్టొండఁ కరెదుకోండు హోఎనుపుదన్ను కావ్యాదుదక్కు కాణబము. అమూతంవారిరువ భావ, జంబ, ప్రభావ ముద్రేగళీల్లు దేసియతేయంద కూడిద్దాదరే, మూతంరాపద మాధ్యమ భాషే మాగడింద కూడిద్దారినే. తాను రచిసాలరువ కావ్యపు హోసతారి, మృదు బంధద భాషేయంద ఒళగోండిద్దు ఎందు నమక్కించలు 1 - 7నేఇ చెరిగించన్న ఒళసుత్తునే. ఇదన్ను ముష్టికలిసలు 2-8నేఇ చెరిగించు సహ ఒళసి, సుందరవారి స్ఫురవారి అథ తేరెదుహోళ్లుపంటే మాడుత్తునే. అల్లఁడే ఇన్నోందేడే ప్రథమాశాసన గుండా పద్మాల్పల్లి:

‘ଲାତପଦନ ପୁଣନ୍ତର କବିତାଟୁମିଳିଲାନ୍ ମେଳବୁ ପେଣ୍ଟି ଚାଇ
କୃତ୍ତିବିଳଂଧମୁଣ୍ଡ ବରି[ପ]କାଣ କୃଦିତ କେଳିଲୁ ନୁହିଲାନ୍॥
ପ୍ରତିକରି କେଳିଲୁ ପେଣ୍ଟି ଲିମୋଡ଼ିଛାଇ କେଳିଲେନେ ପେଣ୍ଟି ବଳି ମୋ
ଷ୍ଟାମି ନେରଟାଇ ରାତିମୁହଁ ମୁହଁବିଳିଯୁଂ କିନିଯୀଂବ ଲିକମେଲା’॥

(ಪಂಪ ಮಹಾಕವಿ ವಿರಚಿತ ಪಂಪಭಾರತಂ - ದದ್ಯಾನುವಾದ:
ಎನ್ನ ಅನೆಂತರೆಗಾಳ್ಳಾರ್)

ప్రతియునదఱ కవిగె ఇరువు అస్తుద ప్రతీయు.

పుకాకవిగళేలు తమ్ము కావ్యద ఆరంభదల్లి ఖంతిక
పద్యగ్రథన్ను బరెదద్దు ఇదే. మిమాసినేడే, భాషినే
సంబంధిసిన అల్లదే స్వవిషారగళన్ను హేళలు తెలవరు
ప్రయత్న పణ్ణిరువుదుంటు.

ನಂತರ ಬಂದ ನಯನೇನು ಅಂದಿನ ಭಾಷೆಯ ಶ್ರೀಯ ಕುಲಶ್ರೀ ಹೆಚಲು ಪ್ರಯತ್ನಿಸುತ್ತಾನೆ. ಜನಸಾಮಾನ್ಯ ಇಳಿಸುವ ಕಥೆಯನ್ನು ಗಡ್ಡದಲ್ಲಿ ಹೆಚಲು ಪ್ರಯತ್ನಿಸಿದನು. ಇಂತಹ ಸಂದರ್ಭದಲ್ಲಿ ಆತನಿಗೆ ಎಡುರಾದ ಭಾಷಿಕ ಸಮಸ್ಯೆಯ ಕುಲತಾರಿ ಹಾದೂ ಅಂದಿನ ಕವಿಗಳಿರುವ ಭಾಷಿಕ ಎಡಣಡಂಬಿತನವನ್ನು ಆಶ್ವಾಸ-೧೦, ಪದ್ಮ - ೪೨ರಲ್ಲಿ ಹಿಡಿ ಹೆಚ್ಚಿದಾನೆ:

‘ಸಕ್ತದಮಂ ಪೇಟಿಂ’ ಶ್ಲಾಘೆ ನೆಟಿಂ’

ನಕ್ಕದಮಂ ಹೇಣ್ಣಿ ಸುದ್ದಿಗನ್ನಡದೋತ್ತಂ

ದಿಕ್ಕುವುದೇ ಸಕ್ತಿದಮಂ

ತಕ್ಕುದೆ ಬೇರನಲ್ಲಿ ಷ್ಟೂತಮುಮಂ ತೈಲಮುಮಂ'

(ನಯಸೇನ ವಿರಚಿತ ಧರ್ಮಾಂಶುತ - ದದ್ಯಾನುವಾದ: ಕೆ ವೆಂಕಟಪ್ಪ)

సంస్కృత భాషా ప్రభావింద హోరబరద కవిగళన తిఫికిండ
హేళలు ప్రయత్నిసుత్తానే. కావ్య బరెయివదాదరే
సంస్కృతదళ బరె, శల్లవాదరే కన్స్యూడదళ బరె ఎందు
నిదేణతిసుత్తానే. ఇవరిడర బేరకే తుప్ప ఎణ్ణేయంతే ఎందు
నిషేధవన్ను మాడుత్తానే.

‘ಮೌನಗಳನ್ನಡಿಂ ವ್ಯಾವ

ಓಂಸುವೆಂ ಸತ್ಯತಿಯನೆಂದು ಕನ್ನಡಮಂ ಜಿಂ

ತೀರ್ಥ ಕೂಡಲಾಣ ದಕ್ಕಣ

మనుకద సక్తవమనిక్కవనుం కపియే’

(ನಯಸೇನ ವಿರಚಿತ ಧರ್ಮಾಂಶುತ್ತ - ತದ್ವಾನುವಾದ: ಕೆ ವೆಂಕಟಪ್ಪ)

పర భాష్యమైన్న తందు కన్నడదల్ల బేరెసువవను కటియీ? ఎందు ప్రశ్నిసుత్తానే. నిత్య బదలాగువ భాష్యము గణ్ణితన ఉత్సమికొళ్ళబేకాదరే అదర శబ్ద భండార హేళ్ళిసికొళ్ళబేకు అల్లదే అదన్ను ప్రయోగిసబేకు, అందాగలే అదు బేశియుత్తదే. సుద్దనగుడద ప్రయోగంక్కునియీ తీ.శ.గుణజరల్ల అండయ్య ‘కళ్ళగర కావ’ కృతియన్న కన్నడ టోకకే నీడిరువను.

ಹಳಗನ್ನಡ ಭಾಷೆಯು ವಿವಿಧ ಭಾಷೆಗ ಪ್ರತಿಯಿಯನ್ನು ಒಳಗೊಂಡು ತನ್ನ ಸ್ವರೂಪ ತಾಜರುವಂತೆಯ್ದು. ಈ ಸಂಪುಬಂಧದ ಮಹತ್ವದ ಅಂಶಗಳನ್ನು ಈ ಕೆಳಗಿನಂತೆ ವರ್ಣಿಸಬಹುದು :

- ‘పో’కారపు ‘పో’కారవాలి బిళకే, హళగన్నడదల్ల కేలపు కడె ‘హో’కార ఆనియపుదు.
 - ‘వో’కారపు సంఖజవాలి బిళకేయానుతిష్ఠ. హళగన్నడదల్ల కేలపు కడె ‘బో’కారవాలి బిళకేయానువుదక్కు ప్రారంభిసిటు.
 - ఆఖ్యాత, నిషేధం, ఛ్వితియా, ఫ్షై, నాప్తమిదఁ అంటువ ప్రత్యేయిగళల్ల ధింఘిలకరణ ప్రయోగం, హళగన్నడదల్ల కృష్ణిలకరణగొండపు.
 - అసియెల్లయి రళ్ల, కుళద బిళకే ఇరుపుదు.
 - వ్యోంజన ద్వితీ బాయుళ్లాదింద కేలపు కడె ముకతే.

ಇವ್ವಾರೆ ಖಂಡನ ಕನ್ನಡ ಭಾಷೆಯ ಒಟಕ್ಕೆ ಹಳಗನ್ನಡ ಭಾಷೆಯು
ಭದ್ರಪಾದ ಬುನಾದಿ ಹಾಕಿಕೊಳ್ಳುತ್ತು.

ದ್ರಂಥ ಮಣಿ:

೦೧. ಕನ್ನಡ ಸಾಹಿತ್ಯ ಸಮೀಕ್ಷೆ – ಜಿ.ಎಸ್. ಶಿವರುದ್ರಪ್ಪ
೦೨. ಶಾಸನ ಮತ್ತು ನಿರ್ದ್ಯಾಸ – ಹು.ಕಾ.ಜಯದೇವ
೦೩. ಶ್ರೀಲಭಿಜಯಕೃತೆ ಕವಿರಾಜಮಾರ್ಗಂ –
ನಂ:೧೦.ನಿ.ಸಿಲತಾರಾಮುಯ್ಯ
೦೪. ಪಂಪ ಮಹಾಕವಿ ವಿರಚಿತ ಪಂಪಭಾರತಂ –
ನಾಯಾನುವಾದ: ಎನ್.ಅನಂತರಂಗಾಚಾರ್
೦೫. ನಯನೇವ ವಿರಚಿತ ಧರ್ಮಾಂಶುತಂ – ಕೆ. ವೆಂಕಟಪ್ಪ